

4.3 ದಲ್ಲಾಳಿ:


ನಾವು ಈವರೆಗೆ ವಸ್ತುಗಳ ಮಾರಾಟ ಮತ್ತು ಕೊಳ್ಳುವ ವ್ಯವಹಾರದ ಬಗ್ಗೆ ಕಲಿತಿದ್ದೇವೆ. ಈಗ ನೀಡುವ ಸೇವೆಗಳ(ಮನೆಯನ್ನು/ಹಸುವನ್ನು/ಹೊಲವನ್ನು ಕೊಳ್ಳಲು/ಮಾರಲು ಸಹಾಯ ಮಾಡುವವನು) ಬಗ್ಗೆ ತಿಳಿಯುವಾ.

ನೀವು ವರ್ತಮಾನ ಪ್ರತಿಕೆಗಳಲ್ಲಿ ಮನೆಗಳು, ಸೃಟಿಗಳು, ವಾಹನಗಳು, ಹೀರೋಪಕರಣಗಳು ಮುಂತಾದವು ಮಾರಾಟಕ್ಕಿರುವ ಕುರಿತು ಜಾಹೀರಾತುಗಳನ್ನು ನೋಡಿರಬಹುದು. ಹೆಚ್ಚಿನ ಸಂದರ್ಭಗಳಲ್ಲಿ ಮಾರುವವನೂ ಅಲ್ಲದ, ಕೊಳ್ಳುವವನೂ ಅಲ್ಲದ ಒಬ್ಬ ವ್ಯಕ್ತಿಯು/ಸಂಸ್ಥೆಯು ಈ ವ್ಯವಹಾರಗಳನ್ನು ನಡೆಸುತ್ತಾನೆ. ಮಾರುವ – ಕೊಳ್ಳುವ ವ್ಯವಹಾರವನ್ನು ಇತ್ಯಧರ್ಮಗೊಳಿಸುವ ಈ ಮಧ್ಯವರ್ತಿಯನ್ನು ‘**ದಲ್ಲಾಳಿ**’ ಅಥವಾ ‘**ಕಮಿಶನ್** ಎಂಬು’ ಎಂದು ಕರೆಯುತ್ತೇವೆ.

ಮಾರುವವನಿಗೂ ಕೊಳ್ಳುವವನಿಗೂ ನೇರ ಸಂಪರ್ಕ ಇಲ್ಲದಿರುವುದರಿಂದ ದಲ್ಲಾಳನ ಅಗತ್ಯವಿರುತ್ತದೆ.

ಈ ವ್ಯವಹಾರದಲ್ಲಿ ದಲ್ಲಾಳನು ಸ್ವೀಕರಿಸುವ ಹಣಕ್ಕೆ ‘**ದಲ್ಲಾಳಿ**’ ಅಥವಾ ‘**ಕಮಿಶನ್**’ ಎನ್ನುತ್ತೇವೆ.

ಗ್ರಾಹಕ ಕೊಡುವ ಹಣವನ್ನು ದಲ್ಲಾಳಿಯೆಂದು, ಮಾರುವವನು ಕೊಡುವ ಹಣವನ್ನು ಕಮಿಶನ್ ಎಂದು ಕರೆಯುತ್ತಾರೆ. ಹಿಂಗೆ ಆತನು ಎರಡೂ ಕ್ಷದೆಯಿಂದ ಹಣವನ್ನು ಪಡೆಯಬಹುದು.



ಈ ದಲ್ಲಾಳಿ ಅಥವಾ ಕಮಿಶನ್ ಎಂಬುದು ಮಾರಾಟದ ಬೆಲೆಯ ಶೇಕಡಾ ಕ್ರಮದಲ್ಲಿ ಇರಬೇಕೆಂದೇನೂ ಇಲ್ಲ. ಕೆಲವು ಸಾರಿ ಸ್ಥಿರ ಮೌಲ್ಯದ ರೂಪದಲ್ಲಿಯೂ ಇರುತ್ತದೆ:

ಉದಾ:

“ಮನೆ ಖರೀದಿಗೆ ಶೇಕಡಾವಾರು ಇದ್ದಂತೆ ಬಾಡಿಗೆಗೆ ಬೇಕಾದವನಿಗೆ ಹುಡುಕಿ ಕೊಟ್ಟದ್ದಕ್ಕಾಗಿ ದಲ್ಲಾಳನಿಗೆ 1 ತಿಂಗಳ ಬಾಡಿಗೆ ಹೊಡುವುದು.”

ಆಗ

ಗ್ರಾಹಕನು ಹೊಡಬೇಕಾದ ಒಟ್ಟು ಹಣ = ಮಾರಾಟದ ಬೆಲೆ + ದಲ್ಲಾಳಿ

ಮಾರುವವನಿಗೆ ಸಿಗುವ ಹಣ = ಮಾರಾಟದ ಬೆಲೆ - ಕಮಿಶನ್

ಸೋಡಿ ಲೆಕ್ಕೆ ಮಾಡಿದಂತೆಯೇ ದಲ್ಲಾಳಿ (ಕಮಿಶನ್) ಲೆಕ್ಕಾಹಾಕಲು ಸೂತ್ರವಿದೆ:

1. ಕಮಿಶನ್ (ದಲ್ಲಾಳಿ) = ಕಮಿಶನ್ ದರ * ಮಾರಿದಬೆಲೆ $\div 100$
2. ಕಮಿಶನ್ ದರ = ಕಮಿಶನ್ $\times 100 \div$ ಮಾರಿದ ಬೆಲೆ
3. ಮಾರಿದ ಬೆಲೆ = ಕಮಿಶನ್ $\times 100 \div$ ಕಮಿಶನ್ ದರ

4.3 ಸಮಸ್ಯೆ 1 : ಒಬ್ಬ ರೈತನು ಹಸುವನ್ನು 10,000 ರೂಪಾಯಿಗಳಿಗೆ ಒಬ್ಬ ದಲ್ಲಾಳನ ಮೂಲಕ ಕೊಳ್ಳುತ್ತಾನೆ. ದಲ್ಲಾಳಿಯು $2\frac{1}{2}\%$ ಆದರೆ ದಲ್ಲಾಳಿಯ ಹಣ ಮತ್ತು ಹಸುವಿನ ಬೆಲೆಗಳನ್ನು ಕಂಡುಹಿಡಿ.

ಪರಿಹಾರ:

$$\text{ದಲ್ಲಾಳಿ} = \text{ದಲ್ಲಾಳಿಯ ದರ} * \text{ಮಾರಿದ ಬೆಲೆ} \div 100 = \frac{2.5 * 10000}{100} = \text{ರೂ. } 250$$

$$\text{ಹಸುವಿನ ಬೆಲೆ} = \text{ಮಾರಿದ ಬೆಲೆ} + \text{ದಲ್ಲಾಳಿ} = 10,000 + 250 = \text{ರೂ. } 10,250$$

4.3 ಸಮಸ್ಯೆ 2: ಒಂದು ಏಜೆನ್ಸಿಯು ಒಬ್ಬ ವರ್ತಮಾನ ಪ್ರತಿಕೆ ಹಂಚಿಕೆದಾರನಿಗೆ 15% ಕಮಿಶನ್ ಕೊಡುತ್ತದೆ. ಪ್ರತೀ ವರ್ತಮಾನ ಪ್ರತಿಕೆಯ ಬೆಲೆ 3.ರೂ.ಗಳು. ಅವನು ದಿನಕ್ಕೆ 50 ವರ್ತಮಾನ ಪ್ರತಿಕೆಗಳನ್ನು ಹಂಚಿದರೆ, ಒಂದು ತಿಂಗಳಲ್ಲಿ ಅವನಿಗೆ ದೊರೆತ ಕಮಿಶನ್ ಎಷ್ಟು? ಏಜೆನ್ಸಿಗೆ ಸಿಗುವ ನಿವ್ವಳ ಮೊಬಿಲನು ಎಷ್ಟು?

ಪರಿಹಾರ:

$$\text{ಪ್ರತೀ ವರ್ತಮಾನ ಪ್ರತಿಕೆಯ ಕ್ರಯ} = 3 \text{ ರೂ}$$

$$\begin{aligned} \text{ಒಂದು ದಿನದ ಮಾರಾಟದ ಹಣ} &= 1 \text{ ದಿನದಲ್ಲಿ ಮಾರಿದ ಪ್ರತಿಕೆ} * \text{ಪ್ರತಿಕೆಯ ಬೆಲೆ} \\ &= 50 * 3 = 150 \text{ ರೂ.} \end{aligned}$$

$$\begin{aligned} \text{ಒಂದು ತಿಂಗಳ ಮಾರಾಟದ ಹಣ} &= \text{ದಿನಗಳು} * \text{ಒಂದು ದಿನದ ಹಣ} \\ &= 30 * 150 = \text{4,500 ರೂ} \end{aligned}$$

$$\text{ಕಮಿಶನ್} = \text{ಕಮಿಶನ್} \text{ ದರ} * \text{ಮಾರಾಟದ ಹಣ} \div 100 = \frac{15 * 4500}{100} = \text{675 ರೂ.}$$

$$\text{ಏಜೆನ್ಸಿಗೆ ದೊರೆಯುವ ನಿವ್ವಳ ಹಣ} = \text{ಮಾರಿದ ಹಣ} - \text{ಕಮಿಶನ್} = 4500 - 675 = \text{3,825 ರೂ.}$$

4.3 ಸಮಸ್ಯೆ 3: 8 ನೇ ತರಗತಿಯ ಗಣಿತ ಪಠ್ಯ ಪುಸ್ತಕದ ಬೆಲೆ ರೂ. 15.75. ಒಬ್ಬ ಪುಸ್ತಕ ವ್ಯಾಪಾರಿಯು 1200 ಪುಸ್ತಕಗಳನ್ನು ಮಾರಿ, ತನ್ನ ಕರ್ಮಿಗಳ ಕಳೆದು ಉಳಿದ ರೂ. 17,860.50 ನ್ನು ಪುಸ್ತಕದ ಪ್ರಕಾಶಕರಿಗೆ ಹೊಡುತ್ತಾನೆ. ಹಾಗಾದರೆ ಕರ್ಮಿಗಳ ದರ ಕಂಡುಹಿಡಿಯಿರಿ.

ಪರಿಹಾರ:

$$\begin{aligned} \text{ಪುಸ್ತಕಗಳ ಒಟ್ಟು ಮಾರಾಟದ ಬೆಲೆ} &= \text{ಪುಸ್ತಕಗಳ ಸಂಖ್ಯೆ} * \text{ದರ} \\ &= 1200 * 15.75 = 18,900 \text{ ರೂ.} \end{aligned}$$

$$\begin{aligned} \text{ಕರ್ಮಿಗಳ ದರ} &= \text{ಮಾರಾಟದ ಬೆಲೆ} - \text{ಪ್ರಕಾಶಕರಿಗೆ ಹೊಟ್ಟು ಹಣ} \\ &= 18,900 - 17,860.5 = 1039.50 \text{ ರೂ.} \end{aligned}$$

$$\begin{aligned} \text{ಕರ್ಮಿಗಳ ದರ} &= \text{ಕರ್ಮಿಗಳ ದರ} * 100 / \text{ಮಾರಾಟದ ಬೆಲೆ} \\ &= \frac{1039.5 * 100}{18900} = 5.5\% \end{aligned}$$

ತಾಳಿ:

$$\begin{aligned} 1 \text{ ಪುಸ್ತಕಕ್ಕೆ ಕರ್ಮಿಗಳ ದರ} &= \text{ಕರ್ಮಿಗಳ ದರ} * \text{ಮಾರಾಟದ ಬೆಲೆ} / 100 \\ &= \frac{5.5 * 15.75}{100} = 0.86625 \text{ ರೂ.} \end{aligned}$$

$$\begin{aligned} 1200 \text{ ಪುಸ್ತಕಗಳಿಗೆ ಕರ್ಮಿಗಳ ದರ} &= \text{ಪುಸ್ತಕಗಳ ಸಂಖ್ಯೆ} * 1 \text{ ಪುಸ್ತಕಕ್ಕೆ ಕರ್ಮಿಗಳ ದರ} \\ &= 1200 * .86625 = 1039.50 \text{ ರೂ.} \end{aligned}$$

$$\begin{aligned} \text{ಪ್ರಕಾಶಕರಿಗೆ ಹೊಟ್ಟು ಹಣ} &= \text{ಮಾರಾಟದ ಬೆಲೆ} - \text{ಕರ್ಮಿಗಳ ದರ} \\ &= 18,900 - 1039.5 = 17,860.50 \text{ ರೂ. (ದತ್ತ)} \end{aligned}$$

4.3 ಸಮಸ್ಯೆ 4 : ಒಬ್ಬ ರೈತನು ತನ್ನ ಹೊಲವನ್ನು ಒಬ್ಬ ಏಜೆಂಟಿನ ಸಹಾಯದಿಂದ 68,000 ರೂಪಾಯಿಗಳಿಗೆ ಮಾರಿದನು. ಅವನು ಪಾವತಿ ಮಾಡಿದ ಕಮಿಶನ್ ಮೊಬಳಗು ರೂ.2,550 ಆದರೆ. ಕಮಿಶನ್ ದರ ಮತ್ತು ರೈತನು ಪಡೆದ ಹಣ ಇವುಗಳನ್ನು ಕಂಡುಹಿಡಿ.

ಪರಿಹಾರ:

$$\text{ಕಮಿಶನ್ ದರ} = \text{ಕಮಿಶನ್} * 100 \div \text{ಮಾರಿದ ಬೆಲೆ}$$

$$= \frac{2550 * 100}{68000} = 3.75\%$$

$$\begin{aligned}\text{ರೈತನಿಗೆ ಸಿಕ್ಕು ಹಣ} &= \text{ಮಾರಿದ ಬೆಲೆ} - \text{ಕಮಿಶನ್} \\ &= 68,000 - 2,550 = 65,450 \text{ ರೂ.}\end{aligned}$$

ತಾಳಿ:

$$\text{ಕಮಿಶನ್} = \text{ಕಮಿಶನ್ ದರ} * \text{ಮಾರಿದ ಬೆಲೆ} \div 100$$

$$= \frac{3.75 * 68000}{100} = 2,550 \text{ ರೂ. (ದತ್ತ)}$$

4.3 ಸಮಸ್ಯೆ 5 : ಒಬ್ಬ ರೈತನು ತರಕಾರಿಗಳನ್ನು ಮಾರುವುದಕ್ಕಾಗಿ 75 ರೂಪಾಯಿಗಳ ದಲ್ಲಾಳಿಯನ್ನು ಪಾವತಿಸಿದನು. ದಲ್ಲಾಳಿ ದರವು 2.5% ಆದರೆ, ರೈತನು ದಲ್ಲಾಳಿಗೆ ಪಾವತಿ ಮಾಡಿದ ನಂತರ ಪಡೆದ ಮೊಬಲಗನ್ನು ಕಂಡು ಹಿಡಿಯಿರಿ.

ಪರಿಹಾರ:

$$\text{ಮಾರಿದ ಬೆಲೆ} = \text{ಕಮಿಶನ್} * 100 \div \text{ಕಮಿಶನ್} \text{ ದರ} = \frac{75 * 100}{2.5} = 3,000 \text{ ರೂ.}$$

$$\text{ರೈತನಿಗೆ ಸಿಕ್ಕು ಹಣ} = \text{ಮಾರಿದ ಬೆಲೆ} - \text{ಕಮಿಶನ್} = 3000 - 75 = 2,925 \text{ ರೂ.}$$

ತಾಳೆ:

$$\text{ಕಮಿಶನ್} = \text{ಕಮಿಶನ್} \text{ ದರ} * \text{ಮಾರಿದ ಬೆಲೆ} \div 100$$

$$= \frac{2.5 * 3000}{100} = 75 \text{ ರೂ. (ದತ್ತ)}$$

4.3 ಸಮಸ್ಯೆ 6 : ಒಂದು ಕಂಪನಿಯು ತನ್ನ ಒಬ್ಬ ಮಾರಾಟ ಪ್ರತಿನಿಧಿಗೆ 7,000 ರೂ.ಗಳ ಸಂಬಳ ಮತ್ತು ವಸ್ತುಗಳನ್ನು ಮಾರಿದ್ದಕ್ಕಾಗಿ 5% ಕಮಿಶನ್ ನೀಡುತ್ತದೆ. ಒಂದು ತಿಂಗಳಿನಲ್ಲಿ ಕಂಪನಿಯು ಆ ಮಾರಾಟ ಪ್ರತಿನಿಧಿಗೆ ರೂ. 9,500 ನ್ನು ಪಾವತಿಸಿತು. ಹಾಗಾದರೆ ಆ ಮಾರಾಟ ಪ್ರತಿನಿಧಿಯ ಮೂಲಕ ಮಾರಾಟವಾದ ವಸ್ತುಗಳ ಬೆಲೆ ಎಷ್ಟು?

ಪರಿಹಾರ:

ಮಾರಾಟ ಪ್ರತಿನಿಧಿಗೆ ಸಂಬಳ ಮತ್ತು ಕಮಿಶನ್ ಎರಡೂ ಸಿಗುವುದರಿಂದ ಮೊದಲು ನಾವು ಅವನ ಕಮಿಶನ್ ಹಣವನ್ನು ಲೆಕ್ಕೆ ಹಾಕಬೇಕು.

$$\begin{aligned}\text{ಕಮಿಶನ್} &= \text{ಪಡೆದ ಮೊಬಲಗು} - \text{ಸಂಬಳ} \\ &= 9,500 - 7,000 = 2,500 \text{ ರೂ.}\end{aligned}$$

ಮಾರಾಟ ಮಾಡಿದ ವಸ್ತುಗಳ ಬೆಲೆ = ಕಮಿಶನ್ * 100 ÷ ಕಮಿಶನ್ ದರ

$$= \frac{2500 * 100}{5} = 50,000 \text{ ರೂ.}$$

ತಾಳಿ:

$$\begin{aligned}\text{ಕಮಿಶನ್} &= \text{ಮಾರಿದ ವಸ್ತುಗಳ ಬೆಲೆ} * \text{ಕಮಿಶನ್ ದರ} \div 100 \\ &= \frac{50000 * 5}{100} = 2,500 \text{ ರೂ.}\end{aligned}$$

$$\text{ಪ್ರತಿನಿಧಿಗೆ ಸಿಕ್ಕೆ ಹಣ} = \text{ಸಂಬಳ} + \text{ಕಮಿಶನ್} = \text{Rs } 7000 + 2500 = 9,500 \text{ ರೂ.} \text{ (ದತ್ತ)}$$